

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ವಂದು ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## || ವಂದು ||

ತಿರುವಾಲಿ -1

‡ವಂದುನದಡಿಯೇ ಮನಂ ಪುಗುಂದಾಯ್ \*  
ಪುಗುಂದದರ್ ಪಿರ್ ವಣಂಗುಂ \* ಎರ್  
ಶಿಂದನೈಕ್ಕಿನಿಯಾಯ್ \* ತಿರುವೇ ! ಎರ್ ಆರುಯಿರೇ \*  
ಅಂದಳಿರ್ ಅಣಿಯಾರ್ \* ಅಶೋಗಿರ್ ಇಳರ್  
ತಳಿರ್ಗಳ್ ಕಲಂದು \* ಅವೈಯಿಂಗುಂ  
ಶೆಂದಲಿ ಪುರೈಯುಂ \* ತಿರುವಾಲಿ ಅಮ್ಮಾನೇ ! (೧)

ನೀಲ ತ್ತಡ ವರೈ \* ಮಾ ಮಣಿ ನಿಗಲಿ  
ಕಿಡಂದದು ಪೋಲ್ \* ಅರವಣೈ  
ವೇಲೈತ್ತಲೈ ಕಿಡಂದಾಯ್ \* ಅಡಿಯೇ ಮನತ್ತಿರುಂದಾಯ್ \*  
ಶೋಲೈ ತ್ತಲೈ ಕ್ಕಣ್ ಮಾ ಮಯಿಲ್ ನಡಂ ಆಡ \*  
ಮುಟ್ಟು ಮುಗಿಲ್ ಪೋನ್ನೆಲುಂದು \* ಎಂಗುಂ  
ಆಲೈ ಪ್ಪುಗೈ ಕಮಲುಂ \* ಅಣಿಯಾಲಿ ಅಮ್ಮಾನೇ (೨)

ನೆನ್ನಲ್ ಪೋಯ್ ವರುಂ ಎನ್ನೆನ್ನೆಣ್ಣಿ  
ಇರಾಮೈ \* ಎರ್ ಮನತ್ತೇ ಪುಗುಂದದು \*  
ಇಮ್ಮೈಕ್ಕಿನ್ನಿರುಂದೇ \* ಎಱಿ ನೀರ್ ವಳಂಜೆಱುವಿಲ್ \*  
ಶೆನ್ನೆಲ್ ಕೂಱೈ ವರವೊರೀ ಇ \* ಅರಿವಾರ್  
ಮುಗತ್ತೆಱು ವಾಳೈ ಪೋಯ್ \* ಕರುಮ್ಮು  
ಅನ್ನಱ್ಕಾಡಣೈಯುಂ \* ಅಣಿಯಾಲಿ ಅಮ್ಮಾನೇ (೩)

---

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱ್ಱ like ಱ್ರ್ರ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ . It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ಮಿನ್ನಿಲ್ ಮನ್ನು ನುಡಂಗಿಡೈ \* ಮಡವಾರ್ ತಂ  
 ಶಿಂದೈ ಮುಱಂದು ವಂದು \* ನಿನ್  
 ಮನ್ನು ಶೇವಡಿಕ್ಕೇ \* ಮುಱವಾಮೈ ವೈತ್ತಾಯಾಲ್ \*  
 ಪುನ್ನೈ ಮನ್ನು ಶೆರುಂದಿ \* ವಣ್ ಪೊಱಿಲ್  
 ವಾಯ್ ಅರ್ಗ ಪಣೈಗಳ್ ಕಲಂದು \* ಎಂಗುಂ  
 ಅನ್ನಂ ಮನ್ನುಂ ವಯಲ್ \* ಅಣಿಯಾಲಿ ಅಮ್ಮಾನೇ (೪)

ನೀಡು ಪನ್ನಲರ್ ಮಾಲೈಯಿಟ್ಟು \* ನಿನ್  
 ಇಣೈಯಡಿ ತೊಱುದೇತ್ತುಂ \* ಎನ್ ಮನಂ  
 ವಾಡ ನೀ ನಿನ್ನೈಯೇಲ್ \* ಮರಂ ಎಯ್ ದ ಮಾಮುನಿವಾ ! \*  
 ಪಾಡಲ್ ಇನ್ ಒಲಿ ಶಂಗಿನ್ ಓಶೈ  
 ಪರಂದು \* ಪಲ್ ಪಣೈಯಾಲ್ ಮಲಿಂದು \* ಎಂಗುಂ  
 ಆಡಲ್ ಓಶೈಯಱಾ \* ಅಣಿಯಾಲಿ ಅಮ್ಮಾನೇ (೫)

ಕಂದ ಮಾಮಲರ್ ಎಟ್ಟುಂ ಇಟ್ಟು \* ನಿನ್  
 ಕಾಮರ್ ಶೇವಡಿ ಕೈ ತೊಱುದೇಱುಂ \*  
 ಪುಂದಿಯೇನ್ ಮನತ್ತೇ \* ಪುಗುಂದಾಯೈ ಪ್ಪೋಗಲೊಟ್ಟೇ \*  
 ಶಂದಿ ವೇಳ್ವಿ ಶಡಂಗು ನಾನ್ಮಱೈ \*  
 ಓದಿ ಓದುವಿತ್ತಾದಿಯಾಯ್ ವರುಂ \*  
 ಅಂದಣಾಳರ್ ಅಱಾ \* ಅಣಿಯಾಲಿ ಅಮ್ಮಾನೇ (೬)

ಉಲವು ತಿರೈ ಕ್ಕಡಲ್ ಪಳ್ಳಿ ಕೊಂಡು ವಂದು \*  
 ಉನ್ ಅಡಿಯೇನ್ ಮನಂ ಪುಗುಂದ \* ಅ -  
 ಪ್ಪುಲವ ! ಪುಣ್ಣಿಯನೇ ! \* ಪುಗುಂದಾಯೈ ಪ್ಪೋಗಲೊಟ್ಟೇ \*  
 ನಿಲವು ಮಲರ್ ಪ್ಪುನ್ನೈ ನಾಱಲ್ ನೀಱಲ್ \* ತಣ್  
 ತಾಮರೈ ಮಲರ್ ಮಿಶೈ \* ಮಲಿ  
 ಅಲವನ್ ಕಣ್ ಪಡುಕ್ಕುಂ \* ಅಣಿಯಾಲಿ ಅಮ್ಮಾನೇ (೭)

ಶಂಗು ತಂಗು ತಡಂಗಡಲ್ \* ಕಡಲ್  
 ಮಲೈಯುಳ್ ಕಿಡಂದಾಯ್ \* ಅರುಳ್ ಪುರಿ -  
 ನ್ನಿಂಗೆನ್ನುಳ್ ಪುಗುಂದಾಯ್ \* ಇನಿ ಪ್ಪೋಯಿನಾಲ್ ಅಱೈಯೋ ! \*

ಕೊಂಗು ಶೆಣ್ಬಗ ಮಲ್ಲಿಗೈ ಮಲರ್  
 ಪುಲಿ \* ಇನ್ನಿಳ ವಂಡು ಪೋಯ್ \* ಇಳರ್  
 ತೆಂಗಿ ತಾದಳೈಯುಂ \* ತಿರುವಾಲಿ ಅಮ್ಮಾನೇ (೮)

ಓದಿ ಆಯಿರ ನಾಮಮುಂ ಪಣಿ -

ನೈತ್ತಿ \* ನಿ ಆಡೈಂದೇಱ್ಕು \* ಒರು ಪೊರುಳ್  
 ವೇದಿಯಾ ! ಅರೈಯಾ ! \* ಉರೈಯಾಯ್ ಒರು ಮಾಱ್ಱುಂ ಎಂದಾಯ್ ! \*  
 ನೀದಿ ಆಗಿಯ ವೇದ ಮಾ ಮುನಿ -  
 ಯಾಳರ್ \* ತೋಱ್ಱುಂ ಉರೈತ್ತು \* ಮಱ್ಱವರ್ -  
 ಕ್ಕಾದಿಯಾಯ್ ಇರುಂದಾಯ್ ! \* ಅಣಿಯಾಲಿಲಮ್ಮಾನೇ (೯)

‡ಪುಲ್ಲಿ ವಂಡಱೈಯುಂ ಪೊಱಿಲ್ ಪುಡೈ ಶೂಱ್ \*  
 ತೆನ್ನಾಲಿ ಇರುಂದ ಮಾಯನೈ \*  
 ಕಲ್ಲಿ ಮನ್ನು ತಿಣ್ ತೋಳ್ \* ಕಲಿಯರ್ ಒಲಿಶೆಯ್ \*  
 ನಲ್ಲ ಇನ್ನಿಶೈ ಮಾಲೈ \* ನಾಲುಂ ಓರ್  
 ಐಂದುಂ ಒನ್ನುಂ ನವಿನ್ನು \* ತಾಂ ಉಡರ್  
 ವಲ್ಲರಾಯ್ ಉರೈಪ್ಪಾಕ್ಕು \* ಇಡಂ ಆಗುಂ ವಾರ್ ಉಲಗೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||